

November 04, 2025

The Secretary, Listing Department, BSE Limited, 1st Floor, Phiroze Jeejeebhoy Towers, Dalal Street, Mumbai - 400 001 Scrip Code: 543187 The Manager, Listing Department, National Stock Exchange of India Limited, 'Exchange Plaza', 5th Floor, Plot No. C/1, G Block, Bandra Kurla Complex, Bandra (East), Mumbai - 400 051 Scrip Symbol: POWERINDIA

Subject: Newspaper publication of Unaudited Financial Results

Dear Sir / Madam,

We are enclosing herewith the extracts of the unaudited financial results of the Company for the second quarter and half year ended September 30, 2025, as approved by the Board of Directors at their Meeting held on Monday, November 03, 2025 and published today i.e., on Tuesday, November 04, 2025 in "The Hindu Business Line" (English Newspaper) and "Vijaya Karnataka" (Kannada Newspaper). The same is also being made available on the website of the Company at https://www.hitachienergy.com/in/en/investor-relations/communications-to-stock-exchange.

This is pursuant to Regulation 47 of the SEBI (Listing Obligations and Disclosure Requirements) Regulations, 2015, as amended.

Kindly take the same on your records.

Thank you,

Yours faithfully,

For Hitachi Energy India Limited

Poovanna Ammatanda General Counsel and Company Secretary

Encl.: as above

Hitachi Energy India Limited Registered and Corporate Office: 8th Floor, Brigade Opus, 70/401, Kodigehalli Main Road, Bengaluru - 560 092 Email ID: <u>investors@hitachienergy.com</u>

Phone: 080 68473700 CIN: L31904KA2019PLC121597 hitachienergy.com/in

Taken aback by the harm caused by digital arrests: SC tells Centre

Krishnadas Rajagopal

The Supreme Court on Monday said over ₹3,000 crore have been scammed by fraudsters from victims, mostly drawn from the elderly population through digital arrests.

A Bench headed by Justice Surya Kant was referring to a confidential report submitted by the Union government. Justice Kant, who is the Chief Justice of Indiadesignate, said the report showed that the problem of digital arrests was a "very big challenge".

"Much more than we thought..." he observed.

"The report shows the extent of fraud is very big... ₹3000 crore was collected from victims in India alone. What would be the suffering at the global level?" Justice Kant asked.

Solicitor General Tushar Mehta, for the Centre, agreed with Justice Kant, saying the digital arrest scam was initially found to be bevond what they had expected.

Justice Kant said the judiciary would pass harsh and stringent orders strengthen the hands of the against agencies fraudsters.

"Otherwise, this problem will magnify, and the victims are aged people," Mehta said.

In an earlier hearing, the court had orally mooted tasking the Central Bureau of Investigation (CBI) with the role of probing the menace of digital arrests orchestrated by fraudsters posing as judges and police officers who use forged documents.

Attorney General R Venkataramani had submitted that these cyber crimes originated from across the border and were fashioned by "money-laundering gangs".

SENIOR CITIZENS

Mehta said the organised cyber crimes behind digital arrests were generated from "scam compounds" and done at a largescale level.

The court had originally taken suo motu cognisance of a case of digital arrest of a senior citizen couple in Haryana's Ambala on the basis of forged orders of the court and probe agencies by fraudsters to extort ₹1.05

Tata Capital to get \$15.85 m from Green Climate Fund

Our Bureau

Tata Capital will receive a revolving facility of \$15.85 million from the Green Climate Fund (GCF), along with an additional \$3 million grant, to make financing more affordable for climate-focused start-ups, according to a statement.

REVOLVING STRUCTURE The revolving structure means that as start-ups repay their loans, Tata Capital will reinvest that money to fund new ventures, ensuring that the support continues for years to come. In addition, Tata Capital will contribute \$47.6 million of its own funds for the purpose.

REDUCING EMISSIONS

The initiative is expected to reduce over 1.1 million tonnes of CO₂ emissions and

benefit nearly 2.9 million people through climate adaptation and mitigation efforts, the statement said.

Rajiv Sabharwal, MD & CEO, Tata Capital, said with the fresh funds, the NBFC aims to help emerging entrepreneurs scale their green technologies.





CIN-L36911TN2000PLC044514 Email: companysecretary@thangamayil.com Website: www.thangamayil.com

(All Amount in Indian Rupees lakhs except per share data) Statement of Unaudited Statement of Financial Results for the Quarter and Six months ended September 30,2025 (Rs. In Lakhs)

			Quarter ended		Half year	rly ended	Year ended
Sl. No	Particulars	30 th Sep 2025	30 th June 2025	30 th Sep 2024	30 th Sep 2025	30 th Sep 2024	31st March 2025
110			Un Audited		Un Audited		Audited
1	Total Income from Operations	1,71,090	1,55,786	1,18,105	3,26,876	2,40,312	4,91,630
2	Net Profit /(Loss) for the period (before tax, Exceptional and/ or Extra Ordinary Activities)	7,839	6,513	(2,356)	14,352	5,364	15,992
3	Net Profit /(Loss) for the period before tax (After Exceptional and/ or Extra Ordinary Activities)	7,839	6,513	(2,356)	14,352	5,364	15,992
4	Net Profit /(Loss) for the Period after tax (After Exceptional and/ or Extra Ordinary Activities)	5,851	4,571	(1,745)	10,421	3,912	11,871
5	Total Comprehensive income for the period (Comprising Profit/ Loss for the period (after tax) and Other Comprehensive Income (After Tax)	5,831	4,548	(1,734)	10,379	3,935	11,788
6	Equity Share Capital	3,108	3,108	2,744	3,108	2,744	3,108
7	Other Equity						1,07,127
8	Earning per share (of Rs.10 each) (for continuing and discontinued operations)						
	a) Basic	18.82	14.71	(6.36)	33.53	14.26	42.00
	b) Diluted	18.82	14.71	(6.36)	33.53	14.26	42.00

The above is an extract of the detailed format of Quarterly / Annual financial results filed with the Stock Exchanges under Regulation 33 of the SEBI (Listing Obligations and Disclosure Requirements)

Balarama Govinda Das

NOTICE

Unitholders are hereby informed about the declaration of Income Distribution cum capital withdrawal under the Monthly Payout / Reinvestment of Income Distribution cum Capital Withdrawal option* of the following schemes. The record date for the same is 06 November, 2025

Schemes - Plan / Option Name	Gross income distribution cum capital withdrawal amount per unit (Rs.) **	Face value per unit (₹)	NAV (₹) as on 31 Oct, 25
Tata Aggressive Hybrid Fund - Direct Plan*	0.36	10.00	105.1571
Tata Aggressive Hybrid Fund - Regular Plan*	0.36	10.00	88.5085
Tata Equity Savings Fund - Direct Plan*	0.059	10.00	21.7229
Tata Equity Savings Fund - Regular Plan*	0.059	10.00	17.6784

f (Monthly Income Distribution cum Capital Withdrawal is not assured & is subject to the availability of distributable surplus)

Pursuant to payment of Income Distribution cum capital withdrawal, the NAV of the scheme would fall to the extent of the payout & statutory levy (if applicable).

Unitholders kindly note that amounts are distributed out of investors capital (i.e., Equalisation Reserve) which is part of sale price of the unit that represents realized gains.

* Payment of Income Distribution cum Capital Withdrawal is subject to Tax deducted at source (TDS) at applicable rates and other statutory levies if any. Income Distribution cum Capital Withdrawal is subject to availability & adequacy of distributable surplus on the record date.

All unitholders holding units under the above-mentioned option of the scheme as at close of business hours on the record date shall be eligible for dividend.

Considering the volatile nature of markets, the Trustees reserves the right to restrict the quantum of Income Distribution cum Capital Withdrawal upto the per unit distributable surplus available on the record date in

Applicable for units held in non-demat form: Income Distribution cum Capital Withdrawal will be paid to those Unitholders whose names appear in the Register of Unitholders under the Payout /Reinvestment of Income Distribution cum Capital Withdrawal option of the aforesaid plan as on record date. These payouts would be done to the last bank/address details updated in our records.

Applicable for units held in demat form: Income Distribution cum Capital Withdrawal will be paid to those Unitholders/Beneficial Owners maintained by the Depositories under the Payout/Reinvestment of Income Distribution cum Capital Withdrawal option of the aforesaid plan as on record date. These payouts would be done to the last bank/address details updated in Depository Participant(s) records.

Mutual Fund Investments are subject to market risks, read all scheme related documents carefully.



PRICOL LIMITED

CIN. L34200TZ2011PLC022194 Regd. Office: 109, Race Course, Coimbatore - 641 018. Phone : + 91 422 4336000, e-mail: cs@pricol.cor

NOTICE FOR THE ATTENTION OF SHARE HOLDERS

Dear Member(s)

Date: 3-Nov-2025 Place: Madurai

1) Special Window for Re-lodgement of Transfer Requests of Physical Shares

Pursuant to SEBI Circular No. SEBI/HO/MIRSD-PoD/P/CIR/2025/97 dated July 2nd, 2025, shareholders are hereby informed that a Special Window has been opened for a period of six (6) months, from July 7th, 2025 to January 6th, 2026, for the re-lodgement of transfer requests for physical share certificates.

This facility is specifically applicable to transfer deed lodged prior to April 01st, 2019 which were rejected, returned, or not attended due to deficiencies in documents, process or otherwise. The shares re-lodged for transfer will be processed only in demat mode. Shareholders may avail this opportunity by submitting the requisite documents to the Company's Registrar and Share Transfer Agent.

2) 100 Days Campaign - "Saksham Niveshak" - for KYC and other related updations and Shareholder Engagement to prevent transfer of Unpaid / Unclaimed Dividends to IEPF

Pursuant to MCA Circular dated 16th July 2025, the Company has started a 100 Days Campaign "Saksham Niveshak" starting from 26th July 2025 to 6th November 2025. During this Campaign the Shareholders who have not claimed Dividends or who have not updated their KYC or any issues related to unclaimed dividends and shares may write to the company's Registrar and Share Transfer Agent. The shareholders who hold shares in demat form are requested to approach their Depository Participants where they maintain their demat accounts for updating their KYC requirements

Company's Registrar and Share Transfer Agent: Integrated Registry Management Services Private Limited, 2nd Floor, "Kences Towers", No.1, Ramakrishna Street, North Usman Road, T.Nagar, Chennai - 600017. Phone: 044 - 28140801 to 28140803. Email: einward@integratedindia.in.

3rd November 2025

For Pricol Limited T.G.Thamizhanbar Company Secretary

HITACHI

Hitachi Energy India Limited

Number (CIN): L31904KA2019PLC121597 Registered Office: 8th Floor, Brigade Opus 70/401, Kodigehalli Main Road, Bengaluru 560092 Phone No.: +91 80 6847 3700 Website: www.hitachienergy.com/in E-mail: investors@hitachienergy.com

Extract of unaudited results for the quarter and six months ended 30/09/2025

(₹ in Crores)

	Particulars	Quarter ended 30/09/2025	Six months ended 30/09/2025	Corresponding quarter ended 30/09/2024
1	Total income from operations	1,832.55	3,311.45	1,553.74
2	Net Profit / (Loss) for the period (before Tax, Exceptional and / or Extraordinary items)	352.91	529.79	70.61
3	Net Profit / (Loss) for the period before Tax (after Exceptional and / or Extraordinary items)	352.91	529.79	70.61
4	Net Profit / (Loss) for the period after Tax (after Exceptional and / or Extraordinary items)	264.36	395.96	52.29
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	266.13	395.72	47.89
6	Equity Share Capital (Face value per share ₹2/- each)	8.92	8.92	8.48
7	Earnings per share (of ₹2/- each)			
	1. Basic	59.31	88.84	12.34
	2. Diluted	59.31	88.84	12.34

The above is an extract of the detailed format of Quarterly Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites: www.nseindia.com and www.bseindia.com and company's websites: www.hitachienergy.com/in/en/investor-relations/financial-results. The same can be accessed by scanning the Quick Response (QR) code provided below.



For Hitachi Energy India Limited

Nuguri Venu Managing Director & CEO DIN: 07032076

Invesco Asset Management (India) Pvt. Ltd.

Invesco Mutual Fund

(CIN: U67190MH2005PTC153471), 2101-A, 21st Floor, A Wing, Marathon Futurex, N. M. Joshi Marg, Lower Parel, Mumbai - 400 013

Telephone: +91 22 6731 0000 Fax: +91 22 2301 9422, Email: mfservices@invesco.com; www.invescomutualfund.com

NOTICE CUM ADDENDUM

Notice is hereby given to all the investors / unit holders to take note of the following changes to Scheme Information Document(s) ('SIDs') and Key Information Memorandum(s) ('KIMs') of the Schemes of Invesco Mutual Fund ('the Fund'), as applicable and Statement of Additional Information ('SAI') of the

A. Change in Key Personnel:

Mr. Amey Sathe is joining Invesco Asset Management India (Private) Limited ('IAMI') as Fund Manager -Equity with effect from November 4, 2025. Accordingly, the following details of Mr. Amey Sathe shall be included in the Statement of Additional Information ('SAI') of the Invesco Mutual Fund ('the Fund'):

Name	Age (Yrs.)	Designation	Educational Qualifications	Total No. of Years of Experience / Type & Nature of Experience	Brief Experience
Mr. Amey Sathe	43	Fund Manager - Equity	M.Com, M.M.S. (Finance), CFA	More than 18 years of experience in securities market	November 4, 2025 onwards Invesco Asset Management (India) Pvt. Ltd. May 11, 2015 - November 03, 2025 - Fund Manager - Tata Asset Management Pvt. Ltd.

B. Change in Fund Management Responsibilities:

and SAI of the Fund, as amended from time to time.

Pursuant to appointment of Mr. Amey Sathe, the details of changes in Fund Management responsibilities are

Sr.#	Name of the Scheme(s)	Name of Existing Fund Manager(s)	Name of New Fund Manager(s)	
1.	Invesco India Balanced Advantage Fund	Mr. Amit Ganatra (Equity Investments), Mr. Manish Kalani (Arbitrage Investments), Mr. Krishna Cheemalapati (Debt Investments)	Mr. Amey Sathe & Mr. Amit Ganatra (Equity Investments) Mr. Manish Kalani (Arbitrage Investments), Mr. Krishna Cheemalapati (Debt Investments)	
2.	Invesco India Aggressive Hybrid Fund	Mr. Hiten Jain (Equity Investments), Mr. Krishna Cheemalapati (Debt Investments)	Mr. Amey Sathe & Mr. Hiten Jain (Equity Investments), Mi Krishna Cheemalapati (Debt Investments)	
3.	Invesco India Equity Savings Fund	Mr. Amit Nigam (Equity Investments), Mr. Deepak Gupta (Arbitrage Investments), Mr. Krishna Cheemalapati (Debt Investments)	Mr. Amey Sathe & Mr. Amit Nigam (Equity Investments) Mr. Deepak Gupta (Arbitrage Investments), Mr. Krishna Cheemalapati (Debt Investments)	
4.	Invesco India Multi Asset Allocation Fund	Mr. Taher Badshah (Asset Allocation & Equities), Mr. Krishna Cheemalapati (Fixed Income & Gold/Silver ETF)	Mr. Taher Badshah & Mr. Amey Sathe (Asset Allocation & Equities), Mr. Krishna Cheemalapati (Fixed Income & Gold/Silver ETF)	

The above changes in Fund Management responsibilities are effective from November 4, 2025.

Accordingly, the write up of Mr. Amey Sathe shall be added in the Scheme Information Documents ('SIDs') of the above-mentioned Schemes in addition to write up of the existing Fund Manager(s).

Pursuant to above changes, necessary changes will be carried out at relevant places in SIDs & KIMs of the above-mentioned Schemes of the Fund, as applicable and SAI of the Fund.

All other terms & conditions of the SIDs and KIMs of the above-mentioned Schemes of the Fund and SAI of

the Fund will remain unchanged. This addendum forms an integral part of the SIDs and KIMs of the above-mentioned Schemes of the Fund

For Invesco Asset Management (India) Pvt. Ltd.

(Investment Manager for Invesco Mutual Fund)

Saurabh Nanavati

Chief Executive Officer Date: November 3, 2025

Mutual Fund investments are subject to market risks, read all scheme related documents carefully.



ತಾಯಿಯ ಕಾರಣದಿಂದ ಮನಸಿಗೆ ಒತಡ ಉಂಟಾಗಲಿದೆ. ಮನೆ ಬದಲಾವಣೆ ಮಾಡುವ ಸಾದ್ರತೆಯೂ ಇದೆ. ಸಪಮದಲಿ ರವಿ ಮತ್ತು ಶುಕ್ರ ಇರುವುದರಿಂದ ದಾಂಪತ್ಯದಲ್ಲಿ ಕಿರಿಕಿರಿ ಇರುತ್ತದೆ.

ಸಾಮಾಕ್ಷರ: ಚು, ಚೆ, ಚೊ, ಲ, ಲಿ, ಲು, ಲೆ, ಲೊ, ಅ) ಅಶ್ವಿನಿ, ಭರಣಿ, ಕೃತ್ತಿಕಾ $\overline{1ನೇ \, {
m and}}$




ದೈವಾನುಗ್ರಹದ ಕೊರತೆಯಿದೆ. ಕಳೆದು ಹೋದ ಕಾರ್ಯಗಳಿಗೆ ಚಿಂತಿಸಿದರೆ ಸಮಯ ವ್ಯರ್ಥ. ವಾಹನ, ಭೂಮಿ ಖರೀದಿಯ ಯೋಗವಿದೆ. ಹೊಸ ಸಾಲದ ಪ್ರಯತ್ನ ಬೇಡ. ಉತ್ತಮ ವ್ಯಕ್ತಿತ್ವ ದಿಂದಾಗಿ ಎಲ್ಲರಿಗೂ ಬೇಕಾದವರಾಗುತ್ತೀರಿ. **ಅದೃಷ್ಟಸಂಖ್ಯೆ** 8

(ಇ, ಉ, ಎ, ಒ, ವ, ವಿ, ವು, ವೆ, ವೊ) ಕೃತ್ತಿಕಾ 2, 3, 4ನೇ ಪಾದ, ರೋಹಿಣಿ, ಮೃಗಶಿರ 1, 2ನೇ ಪಾದ



ಉತ್ತಮ ದೈವಾನುಗ್ರಹ ಇರುವುದರಿಂದ ಬರುವ ಆದಾಯದಲ್ಲಿ ಹೆಚ್ಚಳವಾಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕು. ಕೆಲಸ ಕಾರ್ಯಗಳು ಸಫಲವಾಗಲು ಹಿರಿಯರ ಆಶೀರ್ವಾದ ಅಗತ್ಯ. **ಅದೃಷ್ಟಸಂಖ್ಯೆ** 4

(ಕ, ಕಿ, ಕು, ಘ, ಜ, ಚ, ಕೆ, ಕೊ, ಹ) ಮೃಗಶಿರ 3, 4, ಆರ್ದ್ದೆ, ಪುನರ್ವಸು 1, 2, 3 ವೃತ್ತಿ ಅಥವಾ ವ್ಯವಹಾರದಲ್ಲಿ ಹೊಸ ಯೋಜನೆಗಳನು



ನಿಶ್ಚಿತವಾದ ಗುರಿ ತಲುಪುವಲ್ಲಿ ಆಡಚಣೆ, ತಾಪತ್ರಯ ಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಹಿರಿಯರು ಕೂಡಿಟ್ಟ ಹಣವನ್ನು ವ್ಯರ್ಥವಾಗಿ ಕಳೆದುಕೊಳ್ಳಬೇಡಿ. ನಕಾರಾತ್ಮಕತೆಯಿಂದ ಸಕಾರಾತ್ಮಕದ ಕಡೆಗೆ ಬನ್ನಿ. **ಅದೃಷ್ಟಸಂಖ್ಯೆ** 9

ಹಾಕಿಕೊಳ್ಳುವುದರಿಂದ ಅಭಿವೃದ್ಧಿಯನ್ನು ಕಾಣಲಿರುವಿರಿ. ಅವಿವಾಹಿತರು ಗುರುಬಲವಿರುವ ಈ ಕಾಲದಲ್ಲಿ ಪ್ರಯತ್ನ

ಮಾಡಿದಲ್ಲಿ ಕಂಕಣಬಲ ಕೂಡಿ ಬರಲಿದೆ. **ಅದೃಷ್ಟಸಂಖ್ಯೆ** 8


(ಮ, ಮಿ, ಮು, ಮೊ, ಮೆ, ಟ, ಟಿ, ಟು, ಟೆ) ಮಖೆ, ಪುಬ್ಬೆ, ಉತ್ತರ ಫಲ್ಗುಣಿ 1ನೇ ಪಾದ



್ರ ಬರಲಿದೆ. ದಾಂಪತ್ಯದಲ್ಲಿ ಎಚ್ಚರಿಕೆಯ ಹೆಜ್ಜೆ ನಿಮ್ಮದಾಗಲಿ. ಪಾಲುದಾರರೊಂದಿಗೆ ಹೊಂದಾಣಿಕೆಯ ಜೀವನ ನಡೆಸಿ. ಸಾಕು ಪ್ರಾಣಿಗಳಿಗೆ ತೊಂದರೆ ಬರುವ ಸಾಧ್ಯತೆ ಇದೆ. **ಅದೃಷ್ಟಸಂಖ್ಯೆ** 3್ರ (ಟೊ, ಪ, ಪಿ, ಪು, ಷ, ಣ, ಠ, ಪೆ, ಪೊ) ಉತ್ತರ ಫಲ್ಗುಣಿ 2, 3, 4ನೇ ಪಾದ, ಹಸ್ತ, ಚಿತ್ತಾ 1, 2ನೇ ಪಾದ

ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ

ನೀವು ಹಾಕಿಕೊಳ್ಳುವ ಯೋಜನೆ ಸರಿಯಾಗಿದ್ದಲ್ಲಿ ಆರ್ಥಿಕ



ಉದ್ಯೋಗ ಕಳೆದುಕೊಳುವ ಸೂಚನೆ, ಆರೋಗ್ಯ ಹಾಗೂ ಸಿಟಿನ ಸಮಸ್ಯೆ ಎದುರಾಗಲಿದೆ. ಪತ್ತಿಯೊಂದಿಗೆ ಜಗಳವಿರುತ್ತದೆ. ಮಕ್ಕಳ ವಿಷಯದಲ್ಲಿ ಮೃದು ಧೋರಣೆ ಇರಲಿ. ಎಲ್ಲಾ ಕಡೆಯಿಂದ ಮನಸ್ಸಿಗೆ ಕಿರಿಕಿರಿ ಇರುತ್ತದೆ. **ಅದೃಷ್ಟ ಸಂಖ್ಯೆ** 4

ಆದಾಯ ಹೆಚ್ಚಾಗಲಿದೆ. ನೀಚ ರವಿ, ವೈರಿಯಾದ ಶುಕ್ರನ

ಜೊತೆಯಲ್ಲಿದ್ದಾನೆ. ದ್ವಿತೀಯಾದಲ್ಲಿ ವೈರಿಗಳಾದ ಕುಜ ಮತ್ತು

(ತೊ, ನ, ನಿ, ನು, ನೆ, ನೊ, ಯ, ಯಿ, ಯು) ವಿಶಾಖ 4ನೇ ಪಾದ, ಅನುರಾಧ, ಜ್ಯೇಷ್ನ



ಸ್ವಯಂ ಬುದ್ದಿವಂತಿಕೆ ಇದ್ದರೂ ಅನುಭವಿಗಳ ಮಾರ್ಗದರ್ಶನ ಅಗತ್ಯ. ಮೃತ್ಯುಂಜಯ ಜಪ ಪ್ರತಿನಿತ್ಯ ಮಾಡಿಕೊಂಡು ಬರಬೇಕು ಬಂಧುಗಳ ಜೊತೆಗೆ ಕಲಹ ಬಾರದ ಹಾಗೆ ನೋಡಿಕೊಳ್ಳುವುದು ಉತ್ತಮ. **ಅದೃಷ್ಟಸಂಖ್ಯೆ** 2



ಜನ ರಾಶಿಯಲ್ಲಿ ಮಾಂದಿ ಬಂದಿರುವುದರಿಂದ ದಾಂಪತ್ಯದಲ್ಲಿ ಕಲಹ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಮಯ ಮೀಸಲಿಡಿ. ಕಾಲು ಅಥವಾ ಉದರ ಸಂಬಂಧಿ ಸಮಸ್ಯೆ ಕಾಡಲಿದೆ. **ಅದೃಷ್ಟಸಂಖ್ಯೆ** 7

(ಬೊ,ಜ,ಜೆ,ಶಿ,ಶು,ಶೆ,ಶೊ,ಗ,ಗಿ) ಉತ್ತರಾಷಾಢ 2, 3, 4 ನೇ ಪಾದ, ಶ್ರವಣ, ಧನಿಷ್ಠ 1, 2ನೇ ಪಾದ ಬೆಣ್ಣೆಯಂತಹ ಮಾತು ಅಗತ್ಯ. ವೈರಿಗಳು ತಾವಾಗಿಯೇ ಬಂದು`



ಜಗಳವನ್ನು ಸೃಷ್ಟಿ ಮಾಡಲಿದ್ದಾರೆ. ಅನವಶ್ಯಕ ಒತ್ತಡ ಉಂಟಾಗಿ ಅನಾರೋಗ್ಗೆ ಸಮಸ್ಯೆ ಉಂಟಾಗಲಿದೆ. ತಂದೆ ತಾಯಿಯ ಬಗ್ಗೆ ಕಾಳಜಿ ಇರಲಿ. **ಅದೃಷ್ಟಸಂಖ್ಯೆ** 6 (ಗು,ಗೆ,ಗೊ,ಸ,ಸಿ,ಸು,ಸೆ,ಸೊ,ದ) ಧನಿಷ್ಠ 3, 4ನೇ ಪಾದ, ಶತಭಿಷ, ಪೂರ್ವಾಭಾದ್ರ 1, 2, 3ನೇ ಪಾದ

ಜನ್ಮರಾಶಿಯಲ್ಲಿ ಚಂದ್ರ ಮತ್ತು ಶನಿ, ಅಷ್ಟಮದಲ್ಲಿ ಶುಕ್ರ, ರವಿ, ಭಾಗ್ಯದಲ್ಲಿ ಕುಜ, ಬುಧ ಎಲ್ಲರೂ ಸಮಸ್ಯೆ ಯನ್ನು ಹೇಳುವವರೇ



ಆಗಿದ್ದಾರೆ. ಜವಾಬ್ದಾರಿಯ ಜತೆಗೆ ಕಿರಿಕಿರಿ ಇರುತ್ತದೆ. ಸ್ತ್ರೀಯರು ನಿಮಗೆ ಸಹಾಯ ಮಾಡಲಿದ್ದಾರೆ. **ಅದೃಷ್ಟಸಂಖ್ಯೆ** 1

(ದಿ,ದು,ಖ,ಝ,ಥ,ದೆ,ದೊ,ಚ,ಚಿ) ಪೂರ್ವಾಭಾದ್ರ 4ನೇ ಪಾದ, ಉತ್ತರಾಭಾದ್ರ, ರೇವತಿ

ಕಾರ್ಯಪಾಲಕ ಅಭಿಯಂತರರು,

ಲೋಕೋಪಯೋಗಿ ಇಲಾಖೆ

ನಂ.1 ಕಟಡಗಳ ವಿಭಾಗ, ಎಸ್.ಜೆ.ಪಿ. ಆವರಣ, ಬೆಂಗಳೂರು.

ದೂರವಾಣಿ: 080-22255210

ಟೆಂಡರ್ಗಾಗಿ ಆಹ್ವಾನ

ಮೇಲ್ನಂಡ ಇಲಾಖೆಯು ಕರ್ನಾಟಕ, ಬೆಂಗಳೂರು, ಕೆ.ಆರ್.ವೃತ್ತದಲ್ಲಿರುವ

ಶ್ರೀ ರಾಮಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸೌಧ

ಕಟ್ಟಡದ ನಿರ್ಮಾಣ(ಪಿಡಬ್ಲ್ಯೂಡಿ/2025-26/ಬಿಡಿ/ವರ್ಕ್-ಇಂಡೆಂಟ್28650)

ಕಾಮಗಾರಿಗಾಗಿ ಅರ್ಹ ಟೆಂಡರ್ದಾರರಿಂದ ಕರ್ನಾಟಕ ಸರ್ಕಾರದ ಇ–ಮೊಕ್ಕೂರ್ಮೆಂಟ್ ಪೋರ್ಟಲ್ (http://kppp.karnataka.gov.in)

ಮೂಲಕ ಟೆಂಡರ್ಗಳನ್ನು ಆಹ್ವಾನಿಸಿದೆ. ಕಾಮಗಾರಿಗಿಟ್ಟ ಅಂದಾಜು ಮೊತ್ತ:

ರೂ.2138.16 ಲಕ್ಷಗಳು. ಇಎಂಡಿ: ರೂ.21,39,000/- (ಕೆಪಿಪಿ ಪೋರ್ಟಲ್

ಮೂಲಕ ರೂ.1,00,000 ಮತ್ತು ಉಳಿದ ಹಣ ರೂ.20,39,000 ಗಳನ್ನು

ಬಿಜಿ ಮೂಲಕ ಸಲ್ಲಿಸುವುದು). ದಸ್ತಾವೇಜು ಬೆಲೆ: ಕೆಪಿಪಿ-ಮೋರ್ಟಲ್ನಲ್ಲಿ

ತಿಳಿಸಿರುವಂತೆ. ಕಾಲಾವಧಿ: 18 ತಿಂಗಳು. ಮೀಸಲಾತಿ: ಇತರೆ. ಟೆಂಡರ್ಗಳನ್ನು

ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮೂಲಕ ಡೌನ್ಲೋಡ್ ಮಾಡಿಕೊಂಡು

ಆನ್ ಲೈನ್ ನಲ್ಲಿ ಸಲ್ಲಿಸಲು ಕೊನೆಯ ದಿನಾಂಕ: 01.12.2025, ಸಂಜೆ 4.30

ಗಂಟೆಯೊಳಗೆ. ಟೆಂಡರ್ಗಳನ್ನು ತೆರೆಯುವ ದಿನಾಂಕ: ಕೆಪಿಪಿ ಪೋರ್ಟಲ್ನಲ್ಲಿ

ತಿಳಿಸಿರುವಂತೆ. ಪ್ರೀ-ಬಿಡ್ ಸಭೆ: ಮೇಲ್ನಂಡ ಕಚೇರಿಯಲ್ಲಿ 14.11.2025ರಂದು

ಬೆಳಿಗ್ಗೆ 11.30 ಗಂಟೆಗೆ ನಡೆಸಲಾಗುವುದು. ಇತರೆ ಹೆಚ್ಚಿನ ಮಾಹಿತಿಯನ್ನು

ಮೇಲ್ಪಂಡ ಕಚೇರಿಯಿಂದ ಅಥವಾ ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್

ಸಹಿ/- ಕಾರ್ಯಪಾಲಕ ಅಭಿಯಂತರರು

ಉಪನಿರ್ದೇಶಕರು

ಸಮಾಜ ಕಲ್ತಾಣ ಇಲಾಖೆ,

ವಾಸಾಸಂಇ/ಉನಿ-ಸಿ.ಪಿ/3558/ಕೆಎಸ್ಎಂಸಿಎ/2025-26

ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ

http://kppp.karnataka.gov.in ಮೂಲಕ ಪಡೆಯಬಹುದು.

ಮೈಕ್ರೊ ಮೆಡಿಟೇಷನ್ ಒತ್ತಡ ನಿರ್ವಹಣೆಯ ಮಾರ್ಗ




<mark>ಲವಲ</mark>VK ಸುದ್ದಿಲೋಕ

feedbacklvk@vijaykarnataka.com ನಸ್ಸು ನಿಂತಲ್ಲಿ ನಿಲ್ಲುವುದಲ್ಲ. ಕೆಲವೊಮ್ಮೆ ಅಗತ್ಯ, ಇನ್ನು ಹಲವೊಮ್ಮೆ ಅನಗತ್ಯ ಎನ್ನುವ ಸಂದರ್ಭಗಳನ್ನು ಕಲಿಸಿಕೊಳ್ಳುತ್ತದೆ. ನೋವು ಕೊಡುವ ಕ್ಷಣವನ್ನೇ ಮತ್ತೆ ಮತ್ತೆ ನೆನೆಯುತ್ತದೆ, ಇನ್ಯಾವುದಕ್ಕೊ ಕನಸುತ್ತದೆ. ಮರುಕ್ಷಣ ತಲುಪಲಾಗದ ಗುರಿಗಾಗಿ ಆತಂಕಕ್ಕೆ ಒಳಗಾಗುತ್ತದೆ, ಒತ್ತಡ ಸೃಷ್ಟಿಸಿಕೊಂಡು ಒದ್ದಾಡುತ್ತದೆ. ಮನೋದೈಹಿಕ ಆರೋಗ್ಯಕ್ಕೆ ಮಾರಕವಾಗಿ ಕಾಡುತ್ತದೆ. ಹೀಗಾಗಿ ಮನವನ್ನು ಆರೋಗ್ಯಪೂರ್ಣವಾಗಿಡಲು ಮನಸ್ಸನ್ನು ಮೊದಲು ಶಾಂತಗೊಳಿಸಬೇಕು. ಅದಕ್ಕೆ ಧ್ಯಾನ

ಯಾವುದೇ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಮಾಡಬಹುದಾದ ಮೈಕ್ರೊ ಮೆಡಿಟೇಷನ್ ಸದ್ಯ

ಟ್ರೆಂಡಿಂಗ್ ನಲ್ಲಿದ್ದು, ಯೋಗಕ್ಷೇಮ ಕ್ಷೇತ್ರದ ಹೊಸ ಉತ್ತೇಜಕವಾಗಿ ಸೆಳೆಯುತ್ತಿದೆ. ಏನಿದು?

ಮೈಕ್ರೊ ಮೆಡಿಟೇಷನ್ ಎಂದರೆ ಬಿಡುವಿಲ್ಲದ



ಹೇಗೆ ಕೆಲಸ ಮಾಡುತ್ತದೆ?

ಮಾಡಬಹುದು.

ಸಣ್ಣ ವಿರಾಮಗಳು ನರಮಂಡಲವನ್ನು ಮರುಹೊಂದಿಸಲು ಮತ್ತು ಶಾಂತಿಯನ್ನು ನೀಡಲು ಸಹಾಯ ಮಾಡುತ್ತವೆ. ಅದೇ ರೀತಿ ಧ್ಯಾನ ದೇಹದ ಒತ್ತಡ ನಿವಾರಕ ನರವನ್ನು ಸಕ್ರಿಯಗೊಳಿಸುತ್ತದೆ. ಇದು ಒತ್ತಡದ ಹಾರ್ಮೋನ್ಗಳನ್ನು ಕಡಿಮೆ ಮಾಡಿ, ಏಕಾಗ್ರತೆಯನ್ನು ಸುಧಾರಿಸುತ್ತದೆ.

ಶಾಂತವಾಗಿ ಇರುವಂತೆ ನೋಡಿಕೊಳ್ಳುವ

ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು

ಸೂಕ್ತವಾದ, ಸಾಂಪ್ರದಾಯಿಕ ಧ್ಯಾನದ

ಸರಳೀಕೃತ ರೂಪವಾಗಿ ಇದು ಖ್ಯಾತವಾಗುತ್ತಿದೆ.

ಕೇವಲ ಕೆಲವು ನಿಮಿಷಗಳ ಕಾಲ ಮನಸನು

ಕೇಂದ್ರೀಕರಿಸಲು ಮತ್ತು ಉಸಿರನ್ನು

ನಿಯಂತ್ರಿಸಲು ಸಣ್ಣ, ಉದ್ದೇಶಪೂರ್ವಕ

ವಿರಾಮಗಳನ್ನು ತೆಗೆದುಕೊಳ್ಳುವ ಅಭ್ಯಾಸ.

ಅಂದರೆ 20-30 ನಿಮಿಷಗಳ ಧ್ಯಾನದ ಬದಲಿಗೆ

ಕೇವಲ 30 ಸೆಕೆಂಡುಗಳಿಂದ 5 ನಿಮಿಷಗಳ

ಸಮಯ ಮೀಸಲಿಟ್ಟರೆ ಸಾಕು ಮರುಕ್ಷಣ

ರಿಲ್ಯಾಕ್ಸ್ ಆಗುತ್ತೀರ. ಇದನ್ನು ಯಾವುದೇ ಸಣ್ಣ

ವಿರಾಮದ ವೇಳೆ ಮಾಡಬಹುದು. ಸಭೆಗಳ

ನಡುವೆ, ಪ್ರಯಾಣ ಮಾಡುವಾಗ,

ಕಚೇರಿಯಲ್ಲಿ ಕಾಫಿ ವಿರಾಮದಲ್ಲಿ

ಸರಳ ವಿಧಾನ

ಈ ಧ್ಯಾನಕ್ಕಾಗಿ ದಿನದಲ್ಲಿ ಸಹಜವಾಗಿ ವಿರಾಮ ತೆಗೆದುಕೊಳ್ಳುವ ಕೆಲವು ಕ್ಷಣಗಳನ್ನು ಆಯ್ದುಕೊಳ್ಳಿ. ಆರಾಮವಾಗಿ ಕುಳಿತುಕೊಂಡು, ಕಣ್ಣು ಮುಚ್ಚಿ ನಿಧಾನವಾದ, ಆಳವಾದ ಉಸಿರು ತೆಗೆದುಕೊಳ್ಳಿ. ದೀರ್ಘ ಧ್ಯಾನಕ್ಕಿಂತ, ಆಗಾಗ ಮಾಡುವ ಸಣ್ಣ ಧ್ಯಾನ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ತಜ್ಞರು. ಹೀಗಾಗಿ ಮೈಕ್ರೊ ಮೆಡಿಟೇಷನ್ ವಿಧಾನವನ್ನು ಅಳವಡಿಸಿಕೊಳ್ಳಿ. 🗖

ಪಾತ್ರೆಗೆ ಹೊಳಪು ನೀಡುವ ಕಾಫಿ ಪುಡಿ

🗕 ಲವ'ರ' ಮುಂಜಾವು ಹೊಗೆಯಾಡುವಂಥ ಬಿಸಿ ಬಿಸಿ ಫಿಲ್ಕರ್ ಕಾಫಿಯೊಂದಿಗೆ ಶುರುವಾಗುತ್ತದೆ. ಕಾಫಿಯ ರುಚಿ ಹೆಚ್ಚಿಸುವುದೇ ಪರಿಮಳಯುಕ್ತ ಕಾಫಿ ಪುಡಿ. ಆದರೆ ಅದನ್ನು ಬಳಸಿದ ನಂತರ ಅದು ಕಸವಲ್ಲ. ನಿಮ್ಮ ಅಡುಗೆ ಮನೆಯನ್ನು ಶುದ್ದಿಗೊಳಿಸುವ ಶಕ್ತಿ

ರೆಫ್ರಿಜರೇಟರ್ನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅದರೊಳಗೆ ಒಣಗಿದ ಕಾಫಿ ಚರಟವನ್ನು ಒಂದು ಬಟ್ಟಲಿನಲ್ಲಿ ಹಾಕಿ ಇಡಿ. ಇದು ವಾಸನೆಯನ್ನು ಹೀರಿಕೊಂಡು ನೈಸರ್ಗಿಕ ಪರಿಮಳ ನೀಡುತ್ತದೆ. ಈರುಳ್ಳಿ ಬೆಳುಳ್ಳಿ ಕತ್ತರಿಸಿದ ನಂತರ ಕೈಗೆ ಅಂಟಿದ ವಾಸನೆ ಹೋಗಲಾಡಿಸಲು ಬಳಸಿದ ಕಾಫಿ ಪುಡಿ ಅಥವಾ ಚರಟವನ್ನು ಕೈಗೆ



ಹಚ್ಚಿ ಉಜ್ಜಿ ತೊಳೆಯಿರಿ. ಪಾತ್ರೆಗಳಲ್ಲಿ ಅಂಟಿಕೊಂಡಿರುವ ಕಲೆಗಳನ್ನು ತೆಗೆ ಮಾಯವಾಗುತ್ತದೆ. ತ್ರಚೆಗೆ ಕೂಡ ಸ್ವಬ್



ಬೆರೆಸಿ ಬಳಸಬಹುದು. ಇದರಿಂದ ಪಾತ್ರೆಗಳ ಕಲೆ ಹೋಗುವುದಷ್ಟೇ ಅಲ್ಲ, ಹೊಳಪು ಸಹ ಸಿಗುತ್ತದೆ. ಕಾಫಿ ಚರಟವು ಸಸ್ಯಗಳಿಗೆ ಅತ್ಯುತ್ತಮ ಗೊಬ್ಬರ. ಇದನ್ನು ಮಣ್ಣಿನೊಂದಿಗೆ ಅಥವಾ ಇತರ ಗೊಬ್ಬರದೊಂದಿಗೆ ಬೆರೆಸಿ ಗಿಡಗಳಿಗೆ ಹಾಕಿ. ಸೊಳ್ಳೆ ಮತ್ತು ಇತರ ಕೀಟಗಳನ್ನು ದೂರವಿಡಲು ಮನೆಯ ಸುತ್ತಮುತ್ತ ಅಥವಾ ಗಿಡಗಳ ಬಳಿ ಒಣಗಿದ ಕಾಫಿ ಚರಟವನ್ನು ಸಿಂಪಡಿಸಿ. ನೀರಿನೊಂದಿಗೆ ಬೆರೆಸಿ ಗೀರಾದ ಮರದ ಪೀಠೋಪಕರಣಗಳ ಮೇಲೆ ಉಜ್ಜಿ. ಗೀರು ಡಿಟರ್ಜೆಂಟ್ ಗೆ ರೂಪದಲ್ಲಿ ಬಳಸಬಹುದು.

♥ಲವಲ\K **■ cinema** @ ಟಿಎ

ಉದಯ ಟಿವಿ

ಅರಿಶಿನ ಕುಂಕುಮ/ ಬೆಳಗ್ಗೆ 9 ಮಾಲಾಶ್ರೀ, ಶ್ರೀಧರ್

ನಿರ್ದೇಶನ: ಜಿ.ಕೆ. ಮುದ್ದುರಾಜ್ ಶಾಸ್ತ್ರಿ ಮಧ್ಯಾಹ್ನ3 ದರ್ಶನ್, ಮಾನ್ಯಾ ನಿರ್ದೇಶನ: ಪಿ.ಎನ್.ಸತ ಉದಯ ಮೂವೀಸ್

ಚಿನ/ಬೆಳಗ್ಗೆ 10 ರವಿಚಂದ್ರನ್, ಯಮುನಾ ನಿರ್ದೇಶನ ರವಿಚಂದನ್ ಅದ್ದೂರಿ/ಮಧ್ಯಾಹ್ನ1 ಧ್ರುವ ಸರ್ಜಾ, ರಾದಿಕಾ ಪಂಡಿತ್ ನಿರ್ದೇಶನ: ಎ.ಪಿ.ಅರ್ಜುನ್

ಪಾಂಡು ರಂಗ ವಿಠಲ/

ಸಂಜೆ 4 ರವಿಚಂದ್ರನ್, ಪೇಮಾ ನಿರ್ದೇಶನ: ದಿನೇಶ್

<u>ಅನನ್ಯಾ ವಿಂಟೇಜ್ ಲುಕ್</u>

CELEBRITY ಸ್ಪೈಲ್

್ತಲಿವುಡ್ ನಟಿ ಅನನ್ಯಾ ಪಾಂಡೆ ಭಾತವರು ವಿಂಟೇಜ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ.

ಜೈಪುರದ ರಾಣಿ ಗಾಯತ್ರಿ ದೇವಿ ಲುಕ್ ಅನ್ನು ಮರು ಸೃಷ್ಟಿಸಿರುವ ಅನನ್ಯಾ ಕಟ್ಔಟ್ ಸೀರೆಯೊಂದಿಗೆ ಮಿಂಚಿದ್ದಾರೆ. ಲೇಸ್ ವರ್ಕ್ ನೊಂದಿಗೆ ಈ ಸೀರೆಯ ಅಂದ ಹೆಚ್ಚಿಸಿದ್ದು, ಕಂಟೆಂಪರರಿ ಟಚ್ ನೀಡಲಾಗಿದೆ. ಸೀರೆಗೆ ಪೂರಕವಾಗಿ ಅವರು ಆಭರಣ

ಧರಿಸಿದ್ದು, ಪಚ್ಚೆ, ಮುತ್ತು ಮತ್ತು ವಜ್ರಗಳಿಂದ ಸಿಂಗಾರಗೊಂಡ ಆಭರಣದಲ್ಲಿ ಮಿಂಚಿದ್ದಾರೆ. ಇದು ಗಾಯತ್ರಿ ದೇವಿಯವರ ಆಭರಣ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ.

ಕೂದಲನ್ನು ಕಟ್ಟದೆ ಹಾಗೆ ಬಿಟ್ಟಿರುವ ಅವರು ಮೇಕಪ್ ವಿಷಯದಲ್ಲೂ ವಿಶೇಷ ಗಮನ ನೀಡಿದ್ದಾರೆ. ಮಿನಿಮಲ್ ವೇಕಪ್ ಅವರ ನೋಟವನು ಇಮ್ಮಡಿಸಿದೆ.

ಒಟ್ಟಾರೆ ವಿಂಟೇಜ್ ಐಕಾನ್ ಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಲುಕ್ ಈಗ ಅನನ್ಯಾ ಅಭಿಮಾನಿಗಳನ್ನು ಪಡಿಸಿದೆ.

ವಿಜಯಬಂಧ - 7752 2 4 6 10 11 13 14 16 15 20 17 18 19 22 23 25 24

ಎಡದಿಂದ ಬಲಕ್ಕೆ 1 ಕೈಯಿಂದಲೇ ನೂಲು ತೆಗೆಯುವ

ಉಪಕರಣ

4 ಮೋಸವಿಲ್ಲ ಸರೋವರದ ತುಂಬ ತುಂಬಿದೆ ದದಿ 6 ಬಕ ಬಂದು ನಿಂತು ಕಬಳಿಸಿದ

ನಂತರ 8 ಆಚೆಕಡೆಯಿಂದ ಬಂದು ಸೇರಿದ

ಮಂದಿ

10 ಭಾನುವಾರ ಮುಂತಾದ ಸೂಟಿ

13 ಕಲ್ಪದ ಕೊನೆಯಲ್ಲಿ ಆಗುವ ಪ್ರಪಂಚದ ನಾಶ

14 ಆಮೋದದಿಂದ ಗಣಪನಿಗೆ ನೈವೇದ್ಯ ಮಾಡಿದ ಕಡುಬು 17 ಸಂಗಮ ಸ್ಥಳದಲ್ಲಿ ಗುಂಪನ್ನು ಸೇರಿಸುವಂಥವನು

20 ಸತ್ಯಭಾಮೆಗಾಗಿ ಕೃಷ್ಣತಂದ ಸುವಾಸಿತ ಹೂವು 22 ಭವತಿ ಭಿಕ್ಷಾಂದೇಹಿ ಎನ್ನುತ್ತಾ ಬಂದ ಉಪಪತಿ

24 ಕೆನೆ ನೆಕ್ಕಲು ಕುದುರೆ ಮಾಡಿದ 25 ಶಂಕರರ ಮೊರೆ ಹೋದ ಮೊಸಳೆ 3

ಮೇಲಿನಿಂದ ಕೆಳಕೆ 2 ಶಿಲೆಯಲ್ಲಿ ರೂಪಿಸಿದ ವೃಕ್ಷ 3 ಜಂಬದ ಮುದುಕಿ ಬಳಿ ಇರಿಸಿಕೊಂಡಿದ ಕುಕುಟ 5 ಅನಾದಿ ಕಾಲದಿಂದ ನಾದಿನಿ

ಇರಿಸಿಕೊಂಡಿದ್ದ ವಾದ್ಯ 6 ಅಂಬ ನಲಿದಾಗ ಬೆಂದ ಕಾಡು 7 ಕಠೋರವೆನಿಸಿದರೂ ಪಾವತಿಸಬೇಕಾದ ತೆರಿಗೆ

8 ಹೊತ್ತಾರೆ ಹೊತ್ತು ಹೊರಟ ಬಾರ 2 9 ಜಗದ ಜೊತೆ ಗಂಟಲು ಹರಿವಂತೆ ಕಲಹ ಮಾಡುವಾತ

11 ಕುಲದ ಹೆಸರಿನಲ್ಲಿ ಹೊತ್ತಿಸಿದ 12 ನಾಟಕದಲ್ಲಿ ವೇಷ ತೊಟ್ಟ

ಪಾತ್ರಧಾರಿ 15 ಇಲ್ಲೆ ಸಂಘರ್ಷಕ್ಕಿಳಿದ ಆಸಾಮಿ 16 ಭೂಗತವಾಗಿ ಅಡಗಿ ಕುಳಿತ ಪಿಶಾಚಿ

18 ಉಚ್ಘಾಟನೆ ಮಾಡುವಾಗ ನಡೆದ ಪ್ರಕರಣ 19 ಸಕಲ ಕಡೆ ತುಂಬಿದ ತ್ಯಾಜ್ಯ

20 ಪಾರ್ವತಿ ಗಿಡಕ್ಕೆ ಮಾಡಿದ ಬದು 2 21 ಶತಕ ಮೀರಿ ಬದುಕುವ ಉಲ್ಲೇಖ ಮಾಡಿದ ಕುಂಡಲಿ 23 ಭಾವದಲ್ಲಿ ಹೊದ್ದ ವಸ್ತ್ರ

ವಿಜಯಬಂಧ 1 7751

ಎಡದಿಂದ ಬಲಕ್ಷೆ: 2.ಅನುಮೋದನೆ 6.ಹರಳು 7.ಲವಣ 8.ನೌಕರ 10.ರಮ 12.ರಂಗ 13.ಹಕ್ಕು 14.ಗಜ 15.ಮಂಡಿ 18.ನಸು 20.ನಕುಲ 22.ಮಾತಂಗ 24.ವಾಯಸ 25.ವಿಧಿ ವಿಲಾಸ. ಮೇಲಿನಿಂದ ಕೆಳಕ್ಕೆ: 1.ಸಹಕಾರ

2.ಅಳು 3.ಮೋದಕ 4.ನೆಲ 5.ರಣರಂಗ 8.ನೌಕೆ 9.ರದ್ದಿ 11.ಮಹಡಿ 12.ರಂಜಕ 15.ಮಂಗಮಾಯ 16.ದೀನ 17.ಬಾಲ 19.ಸುಖಾಸನ 23.ಗವಿ 24.ವಾಸ.

ಅ.ನಾ. ಪ್ರಹ್ಲಾದರಾವ್

ಸರಕಾರವನ್ನು ಒತ್ತಾಯಿಸಿದ್ದಾರೆ.

''ಸೋಮವಾರ ನಾಗಪಟ್ಟಣಂನ

ದೋಣಿಗಳು.

31 ಮೀನುಗಾರರು ಮತ್ತು ಅವರ

ಇಂದಿನಿಂದ 2ನೇ ಹಂತದ ಎಸ್ಐಆರ್: ಮತದಾರರ ಮಾಹಿತಿ ಸಂಗ್ರಹ

ಹೊಸದಿಲ್ಲಿ: ಒಂಬತ್ತು ರಾಜ್ಯ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೆಂಬರ್ 4ರ ಮಂಗಳವಾರದಿಂದ ಮತಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಶುರುವಾಗು ತ್ತಿದ್ದು, ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಕ್ಕೆ ಚಾಲನೆ ದೊರೆಯಲಿದೆ.

ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೂಲಕ ಪ್ರತಿ ಮತದಾರರಿಗೆ ನೀಡುವ ವಿಶಿಷ್ಟ

ಸಂಖೆ: ಕಾಅ/ಕವಿ.1/ಎಇ-3/2025-26/51

ಎಣಿಕೆ ನಮೂನೆಯ ಅರ್ಜಿ ಮುಖಾಂತರ ಪರಿಷರಣೆ ನಡೆಯಲಿದೆ. ಈ ಫಾರಂನಲ್ಲಿ ಮತ ದಾರರ ಸಂಪೂರ್ಣ ವಿವರ ಭರ್ತಿ ಮಾಡಲಾಗು ತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೋಂದಾಣಾಧಿಕಾರಿಯ (ಇಆರ್ಒ) ಮೇಲ್ವಿ ಚಾರಣೆಯಲ್ಲಿ ಎಸ್ಐಆರ್ ನಡೆಯಲಿದೆ.

ತಮಿಳುನಾಡಿನಲ್ಲಿ ಎಸ್ಐಆರ್ ವಿರೋಧಿಸಿ ಆಡಳಿತಾರೂಢ ಡಿಎಂಕೆಯು ಸುಪ್ರೀಂ

ದಿನಾಂಕ: 31.10.2025

ಕೋರ್ಟ್ ಮೊರೆ ಹೋಗಿದ್ದರೆ, ಇತ್ತ ಪಶ್ಚಿಮ ಬಂಗಾಳದಲ್ಲಿಯೂ ಅಧಿಕಾರದಲ್ಲಿರುವ ಟಿಎಂಸಿ ಪ್ರತಿಭಟನೆ ನಡೆಸುತ್ತಿದೆ. ಇದರ ಮಧ್ಯೆಯೇ, ಛತ್ತೀಸ್ಗಡ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ -ನಿಕೋಬಾರ್ ದೀಪಗಳು, ಲಕ್ಷದೀಪ ಮತ್ತು

ಪುದುಚೇರಿಯಲ್ಲಿ ಎಸ್ಐಆರ್ ಶುರುವಾಗುತ್ತಿದೆ.

ಈ 9 ರಾಜ್ಯ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳು 51 ಕೋಟಿ ಮತದಾರರನ್ನು ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ಎಸ್ಐಆರ್ ಮುಂದುವರಿಯಲಿದೆ. ಮತದಾರರ ಅಂತಿಮ ಪಟ್ಟಿ2026ರಫೆಬ್ರವರಿ 7ರಂದು ಪ್ರಕಟವಾಗಲಿದೆ.

ಲಂಕಾದಿಂದ 35 ಭಾರತದ ಮೀನುಗಾರರ ಬಂಧನ ಕೊಲಂಬೊ: ಮೀನುಗಾರಿಕೆಗಾಗಿ ಗಡಿ ದಾಟಿ ಶ್ರೀಲಂಕಾಗೆ ಪ್ರವೇಶ ಮಾಡಿದ್ದ 35 ಭಾರತದ ಮೀನುಗಾರರನ್ನು ಅಲ್ಲಿನ ನೌಕಾಪಡೆ ಬಂಧಿಸಿದೆ.

''ಉತ್ತರ ಜಾಫ್ಡಾ ಜಿಲ್ಲೆಯ ಕಂಕೆಸಂತುರೈ ಪ್ರದೇಶದ ಸುತ್ತಮುತ್ತಲಿನ ಶ್ರೀಲಂಕಾದ ಜಲಪ್ರದೇಶ ದಲ್ಲಿ ಭಾರತೀಯ ಮೀನುಗಾರರನ್ನು ಬಂಧಿ ಸಲಾಗಿದೆ. ಬಂಧಿತರಿಂದ ವಶಪಡಿಸಿಕೊಳ್ಳಲಾದ ಉಪಕರಣಗಳನ್ನು ಮೀನುಗಾರಿಕೆ ನಿರೀಕ್ಷಕರಿಗೆ ಜಲಪ್ರದೇಶದಲ್ಲಿ ಅಕ್ರಮ ಮೀನು ಬಿಡುಗಡೆಗೆ ಕ್ರಮ ಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀ ಲಂಕಾ ನೌಕಾಪಡೆಯು 47 ಭಾರತದ ಕೇಂದ್ರಕ್ಕೆ ಸ್ವಾಲಿನ

ಮೀನುಗಾರರನ್ನು ಬಂಧಿಸಿತ್ತು. ಲಂಕಾ ಜತೆ ಮಾತುಕತೆಗೆ ಆಗ್ರಹ:

ಅಲ್ಲಿನ

ಆಗ್ರಹ

ಹಸ್ತಾಂತರಿಸಲಾಗುವುದು,'' ಎಂದು ನೌಕಾಪಡೆ ಗಳನುಪ್ರಾರಂಭಿಸಬೇಕು,''ಎಂದು ತಮಿಳುನಾಡು

ತಿಳಿಸಿದೆ. ಕಳೆದ ಅ.9ರಂದು ದ್ವೀಪ ರಾಷ್ಟ್ರದ ಸಿಎಂ ಎಂ.ಕೆ. ಸ್ಟಾಲಿನ್ ಅವರು ಕೇಂದ್ರ

ವಹಿಸುವಂತೆ

ರಾಮನಾಥಪುರಂ ಜಿಲ್ಲೆಯ ನಾಲ್ಕರು ''ಶ್ರೀಲಂಕಾದಲ್ಲಿ ಬಂಧಿಸಿರುವ ಎಲ್ಲಾ ಮೀನು ಮೀನುಗಾರರನ್ನು ಅವರ ನಾಡ ದೋಣಿಗಳೊಂದಿಗೆ ಗಾರರನ್ನೂ ಅವರ ದೋಣಿಗಳ ಬಂಧಿಸಲಾಗಿದೆ. ಇವರೆಲ್ಲರ ಬಿಡುಗಡೆಗೆ ತುರ್ತು ಸಮೇತ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು,'' ಎಂದು ಸ್ಟಾಲಿನ್ ಅವರು ಸರಕಾರದೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

ತ್ತರಿತವಾಗಿ ರಾಜತಾಂತ್ರಿಕ ಪ್ರಯತ್ನ ಅವರಿಗೆ ಪತ್ರ ಬರೆದಿದ್ದಾರೆ. ಕಾರ್ಕಳ ಮರಸಭೆ, ಕಾರ್ಕಳ, ಉಡುಪಿ ಜಿಲ್ಲೆ-574104

ಮೂರು

ದೂರವಾಣಿ: 08258-230292, 231023 ಫ್ಯಾಕ್ಸ್: 08258-235664 E-Mail: itstaff_ulb_karkala@yahoo.co.in, tmckarkala@yahoo.co.in Website: www.karkalatown.mrc.gov.in ಾಮಸ: ತಾಂತ್ರಿಕ ವಿಭಾಗ: ಸಿಆರ್:97:2025-26 ದಿನಾಂಕ: 28-10-2025

ಮರು ಇ-ಟೆಂಡರ್ ಪ್ರಕಟಣೆ ಕಾರ್ಕಳ ಪುರಸಭೆಯ ಅಮೃತ್ 2.0 ಯೋಜನೆಯಡಿ ಈ ಕೆಳಗಿನ

ಕಾಮಗಾರಿಯನ್ನು ನಿರ್ವಹಿಸಲು ಅರ್ಹ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತ ಗುತ್ತಿಗೆದಾರರಿಂದ ನಿರ್ದಿಷ್ಟ ಟೆಂಡರ್ ದಸ್ತಾವೇಜಿನಲ್ಲಿ (Standard tender document) ಟೆಂಡರನ್ನು KPPP ಪೋರ್ಟಲ್ (Website: kppp.karnataka.gov.in/) ಮುಖಾಂತರ ಆಹ್ವಾನಿಸಲಾಗಿದೆ.

1. DMA/2025-26/OW/WORK_INDENT49517/Call-2- ರೂ. 63.12 ಲಕ್ಷ (1) ಟೆಂಡರ್ ಸ್ಪೀಕರಿಸುವ ಕೊನೆಯ ದಿನಾಂಕ: 10/11/2025 ಅಪರಾಹ, 4:30 ಗಂಟೆ (2) ತಾಂತ್ರಿಕ ಬಿಡ್ಡನ್ನು ತೆರೆಯುವ ದಿನಾಂಕ: 12/11/2025 ಪೂರ್ವಾಹ್ನ 10:30 ಗಂಟೆ (3) ಹಣಕಾಸಿನ ಬಿಡ್ಡನ್ನು ತೆರೆಯುವ ದಿನಾಂಕ: 14/11/2025 ಪೂರ್ವಾಹ್ತ 11:00 ಗಂಟೆ

ಮರಸಭೆ, ಕಾರ್ಕಳ, ಉಡುಪಿ ಜಿಲ್ಲೆ.

ಸಾಸಂಇ/ಉಡುಪಿ/ಕೆಎಸ್ಎಂಸಿಎ/495/25-26 ದಿ: 03.11.2025

GOVERNMENT OF KARNATAKA THE EXECUTIVE ENGINEER, PUBLIC WORKS DEPARTMENT DIVISION, VIJAYAPUR.

NOTICE INVITING QUOTATIONS FOR

Additional works for Development of Greenfield Airport for

Airport for Day VFR Operation at Vijayapur, Karnataka state (Package-2) as per enclosed specifications on the terms and conditions as given herein for preparation of estimates.

case, if any change in items this should be clearly stated. 3. The rates should be valid for the period of at least (3) Three

months from the date of quotations and the bidders are bound to submit at these rates, when orders are placed within the validity period. 4. For any queries, may be contacted to this phone number:

+91 9900106481 or above mentioned E-mail. 5. Sealed quotations should be reach this office on or before 18.11.2025 @ 4.00 P.M or handed over personally in this


PWD Division, Vijayapur

సిఐఎన్ : L31904KA2019PLC121597 ನೊಂಂದಾಯಿತ ಕಳೇಲ : 8ನೇ ಮಹಡಿ, ಜ್ರರೇಡ್ ಓಪನ್ 70/401, ಕೊಡಿರೇಹಣ್ಣ ಮುಖ್ಯ ರಸ್ತೆ, ಬೆಂಗಳೂರು - 560092 ದೂರವಾಣಿ ಸಂಖ್ಯೇ +91 80 6847 3700

30/09/2025 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಆರು ತಿಂಗಳ ಲೆಕ್ಕಪರಿಶೋಧಿಸದ ಫಅತಾಂಶಗಳ ಸಾರಾಂಶ _(₹ಕೋಜಗಳಇ)

	<u> ಪಿವರಗಳು</u>	30/09/2025ರ ತ್ರೈಮಾಸಿಕಾಂತ್ಯಕ್ಕೆ	30/09/2025ರ ಅರ್ಧವಾರ್ಷಿಕಾಂತ್ಯಕ್ಕೆ	30/09/2024ರ ಅನುರೂಪವಾದ ತ್ರೈಮಾಸಿಕಾಂತ್ಯಕ್ಕೆ
1	ಕಾರ್ಯ ನಿರ್ವಹಣೆಗಳಂದ ಒಬ್ಬ ಅದಾಯ	1,832.55	3,311.45	1,553.74
2	ಸಿವ್ನಟ ಲಾಭ / (ಸಸ್ಟ) ಅವಧಿಗೆ (ತೆಲಗೆಗೂ ಮುನ್ನ, ಅಸಾಮಾನ್ಯ ಮತ್ತು / ಅಥವಾ ಅಸಾಧಾರಣ ಬಾಬ್ತುಗಳ ಮುನ್ನ)	352.91	529.79	70.61
3	ಸಿವ್ವಕ ಲಾಭ / (ನಷ್ಟ) ತೆಲಗೆ ಅವಧಿಗೂ ಮುನ್ನ (ಅಸಾಮಾನ್ಯ ಮತ್ತು / ಅಥವಾ ಅಸಾಧಾರಣ ಬಾಬ್ತುಗಕ ನಂತರ)	352.91	529.79	70.61
4	ಸಿವ್ವಕ ಲಾಭ / (ನಷ್ಟ) ತೆಲಗೆ ನಂತರದ ಅವಧಿಗೆ (ಅಸಾಮಾನ್ಯ ಮತ್ತು / ಅಥವಾ ಅಸಾಧಾರಣ ಬಾಬ್ತುಗಳ ನಂತರ)	264.36	395.96	52.29
5	ಈ ಅವರ್ಥಿಗೆ ಒಬ್ಬ ಸಮರ್ಥ ಆದಾಯ [(ಲಾಭ / (ನಷ್ಟ) ಗಟನ್ನು ಒಟರೊಂಡ (ತೆಲರ್ ನಂತರದ) ಈ ಅವರ್ಥಿಗೆ ಮತ್ತು ಇತರ ಸಮರ್ಥ ಆದಾಯ (ತೆಲರ್ ನಂತರ)]	266.13	395.72	47.89
6	ಈಕ್ಷಿಣ ಷೇರು ಬಂಡವಾಕ (ಮುಖಬೆಲೆ ಪ್ರತಿ ಷೇಶಿಗೆ ತಲಾ ₹2/- ರಂತೆ)	8.92	8.92	8.48
7	ಪ್ರತಿ ಷೇಲಿನ ೧ಆಕೆ (ತಲಾ ₹2/- ರಂತೆ)			
	1. ಮೂಲ	59.31	88.84	12.34
	2. ತಲ್ಲಿಸಿದ	59.31	88.84	12.34

ಮೇಲ್ಲಂಡ ಫಅತಾಂಶಗಳ ಸಾರಾಂಶವು 2016ರ SEBI (ಅಸ್ಟಿಂಗ್ ಪಾಧ್ಯತೆಗಳು ಮತ್ತು ಬಿಹಿರಂಗಪಡಿಸುಖಕೆಯ ಅಗತ್ಯತೆಗಳು) ಸಿಯಮಾವಆಗಳ 33ರ ಅಡಿಯಲ್ಲ



ನ್ಯಾಕ್ ಎಕ್ಸ್ಜ್ಎಂಜ್ ೧ಆಗೆ ನಲ್ಲಸಲಾದ ತ್ರೈಮಾಸಿಕ ಹಣಕಾನು ಫಅತಾಂಶಗಳ ವಿವರವಾದ ಸ್ವರೂಪದ ನಾರವಾಗಿದೆ. ತ್ರೈಮಾಸಿಕ ಹಣಕಾನು ಫಅತಾಂಶಗಳ ಸಂಮೂರ್ಣ ಸ್ವರೂಪವು ಸ್ವಾಶ್ ಎಶ್ವಜೇಂಪ್ ವೆಬ್ಸ್ಟೆಟ್ಗಳಲ್ಲ : www.nseindia.com ಮತ್ತು www.bseindia.com ಹಾಗೂ ಕಂಪನಿಯ ವೆಶ್ನ್ಷೇವ್: www.hitachienergy.com/in/en/investor-relations/financial-results ನಅ್ಲ ಅಭ್ಯದಿದೆ. ಕೆಟೆಗೆ ನೀಡಲಾದ ತ್ವಲತ ಪ್ರತಿಕ್ರಿಯೆ

ಹಿಟಾಚೆ ಎನರ್ಜಿ ಇಂಡಿಯಾ ಲಿಮಿಟೆಡ್

ವೆಶ್ ಸ್ಟ್ರೆಡ್ : www.hitachienergy.com/in

ಾಂಕ : ನವೆಂಐರ್ 03, 2025

HITACHI

30/09/2024ਰ

ಸೂಚನೆ (QR) ಕೋಡ್ ಅನ್ನು ಸ್ಟ್ರ್ಯಾನ್ ಮಾಡುವ ಮೂಲಕ ಇದನ್ನು ಪಲಿಶೀಅನಬಹುದು.

> ಮಗುಲಿ ವೇಣು ಕಕ ನಿರ್ದೇಶಕರು ಮತ್ತು ಸಿಇ೩

ಹಿಟಾಜಿ ಎನರ್ಜ ಇಂಡಿಯಾ ಅಮಿಚಿಡ್ಗಾಗಿ

ಡಿಐಎನ್ : 07032076

Ref No: EE/PWD/D/VJP/2025-26/2880 Dated:03.11.2025

Day VFR Operation at Vijayapur, Karnataka state (Package-2) FOR PREPARATION OF ESTIMATES Sealed Quotations are invited from the reputed Company /

Firms Additional works for Development of Greenfield

1. The rates should be inclusive of all Services and applicable

2. The rates should be quoted for the quality items and in

office. Delay in postal transit will not be considered. Sd/- Executive Engineer,

DIPR/VIJAYAPURA/432/KSMCA/2025-26

ಉಪ ನಿರ್ದೇಶಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, # 217, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂ.ಗ್ರಾಜಿಲ್ಲೆ-562110 ಇ–ಟೆಂಡರ್ ಪ್ರಕಟಣೆ 2025-26 ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು,

ಮೆಟ್ರಿಕ್ ಪೂರ್ವ/ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ/ ಆಶ್ರಮ ಶಾಲೆಗಳು/ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಿತ್ತೂರು ರಾಣಿ ಚೆನ್ನಮ್ನ ವಸತಿ ಶಾಲೆ/ ಡಾ॥ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ/ ಅಟಲ್ ಬಿಹಾರಿ ವಾಜಪೇಯಿ ಶಾಲೆ/ ಶ್ರೀಮತಿ ಇಂದಿರಾಗಾಂದಿ/ಏಕಲವ್ಯ ಮಾದರಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ ಭೋದಕ/ಭೋದಕೇತರ ಸಿಬ್ಬಂದಿಗಳನ್ನು ಪಡೆಯಲು ಇ–ಟೆಂಡರ್ನ್ನು (https://kppp.karnataka. gov.in) ಮೂಲಕ ಆಹ್ರಾನಿಸಲಾಗಿದೆ. ಆಸಕ್ತ ಅರ್ಹ ಟೆಂಡರ್ದಾರರು ನಿಗದಿ ಪಡಿಸಿದ ದಿನಾಂಕದೊಳಗೆ ಟೆಂಡರ್ನಲ್ಲಿ ಭಾಗವಹಿಸಲು ಕೋರಿದೆ.

ಟಿಂಡರ್ನ್ಸುದಿನಾಂಕ: 03.12.2025ರಂದು ಸಂಜೆ 5.00 ಗಂಟೆಯೊಳಗಾಗಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ. ಸಮಾಜ ಕಲ್ತಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ನಂ.217, 2ನೇ ಮಹಡಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲ್ಲೂಕು-562110. ದೂ.ಸಂ =29787447/9739567241 ಇಲ್ಲಿ ಸಂಪರ್ಕಿಸಬಹುದಾಗಿದೆ ಹಾಗೂ ಇ–ಪ್ರೊಕ್ಕೂರ್ಮೆಂಟ್ನ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕರಾದ ಶ್ರೀಮತಿ ಪ್ರೇಮ.ಟಿ.ಎಲ್.ಎಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಿ/-

ವಾ.ಸಾ.ಸಂ.ಇ/ವಾಪ/3554/ಎಸ್ಎಸ್ಸ್/2025-26 ಬೆಂಗಳೂರು ಗ್ರಾಮಾಂತರ ಜಿಲ್ಲೆ